



ಮಹಿಳಾ ದಿನ ವಿಶೇಷ

ಮಹಿಳೆಯರ ಕುರಿತಾದ ಲೇಖನಗಳನ್ನು ಹೊತ್ತುತಂದ 'ಸುಧಾ' ಓದಿ ಸಂತೋಷವಾಯ್ತು. ಮಾರ್ಚ್ 11ರ 'ಮಹಿಳಾ ದಿನ ವಿಶೇಷ' ಸಂಚಿಕೆಯ ನಿಜಕ್ಕೂ ಸಂಗ್ರಯೋಗ್ಯವಾಗಿದೆ. ಮಹಿಳೆಯರ ದೈಹಿಕ ಕ್ಷಮತೆಯ ಕುರಿತು, ಸಂಸಾರದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತಾದ ಲೇಖನಗಳು ಗಮನಸೆಳೆದವು.

—ಸರಸ್ವತಿ ಭೋಸಲೆ, ಧಾರವಾಡ

ಉತ್ತಮ ಸಮಾಜಕ್ಕಾಗಿ ಮಕ್ಕಳ ಸಾಹಿತ್ಯ

ಮಾ. 11ರಂದು ಪದ್ಮನಾಭ ಭಟ್ ಅವರು ಮಾಡಿದ ಸಿ.ಎಂ. ಗೋವಿಂದರರಡ್ಡಿ ಅವರ ಸಂದರ್ಶನ ಚೆನ್ನಾಗಿತ್ತು. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರದಬ್ಬಿ ಕಥೆ, ಹಾಡುಗಳ ಕಡೆಗೆ ಸೆಳೆಯುವಂತೆ ಸಾಹಿತ್ಯ ರಚನೆಗೆ ತೊಡಗಿಸಿಕೊಂಡ ಸಿ.ಎಂ. ಗೋವಿಂದರರಡ್ಡಿ ಅವರ ಸಾಧನೆ ಸ್ತುತ್ಯಾರ್ಹ. ಒಳ್ಳೆಯ ಸಂಸ್ಕಾರ ಒಳ್ಳೆಯ ಸಾಹಿತ್ಯದಿಂದ ಮಾತ್ರ ಸಾಧ್ಯ. ಇದು 'ಉತ್ತಮ ಸಮಾಜಕ್ಕಾಗಿ ಮಕ್ಕಳ ಸಾಹಿತ್ಯ' ಶೀರ್ಷಿಕೆಯಲ್ಲಿ ಬಿಂಬಿತವಾಗಿದೆ.

—ಕೆ.ಎನ್. ಶ್ವೇತಾ, ಕ್ಯಾನ್ಪಂದ್ರ

ಹಿಂಸೆಯ ಜೊತೆ ಸಂಸಾರ

ಮಾ. 11ರ ಸಂಚಿಕೆಯಲ್ಲಿ ಸೌಮ್ಯಲಕ್ಷ್ಮೀ ಕುಕ್ಕಜೆ ಅವರು ಬರೆದಿರುವ 'ಹಿಂಸೆಯ ಜೊತೆ ಸಂಸಾರ' ಲೇಖನ ನೈಜತೆಯಿಂದ ಕೂಡಿತ್ತು. ಆದರೆ ಇದು ಲೇಖಕಿ ಓರ್ವ ಮಹಿಳೆಯಾಗಿ ಅನುಭವಿಸಿದ, ನೋಡಿ ಕೇಳಿ ತಿಳಿದುಕೊಂಡಿದ್ದರ ಸಾರಾಂಶವಿರಬಹುದು. ಹಾಗೆಯೇ ಹೆಂಗಸರ ಕಾಟವನ್ನು ತಡೆದುಕೊಂಡು ಓಡುತ್ತಿರುವ ಗಂಡಸರ ಬಗ್ಗೆಯೂ ಯೋಚಿಸಬೇಕು. ಬಹುಪಾಲು ಗಂಡಸರು ಕೆಟ್ಟವರಿರಬಹುದು,

ಹೊಸ ಹವ್ಯಾಸ!

ನನಗೀಗ 73 ವರ್ಷ. ಯಾವ ಕಷ್ಟದ ಕೆಲಸವೂ ನನ್ನಿಂದ ಆಗುವುದಿಲ್ಲ. ಹೊತ್ತುಕಳೆಯುವುದು ಕಷ್ಟವೆನಿಸಿ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ಥಟ್ಟನೆ ಹೊಳೆಯಿತು. ಹೋಗಿ 'ಸುಧಾ' ವಾರಪತ್ರಿಕೆಯನ್ನು ಕೊಂಡು ತಂದೆ. ಓದುತ್ತಹೋದ ಹಾಗೆ ಹೊತ್ತು ಕಳೆದಿದ್ದೇ ಗೊತ್ತಾಗಲಿಲ್ಲ. ಎಷ್ಟೊಂದು ವೈವಿಧ್ಯದ ಬರಹಗಳು... ಕತೆ, ಆರೋಗ್ಯ, ಸಿನಿಮಾ, ಫ್ಯಾಷನ್ ಎಲ್ಲವೂ ಒಂದೇ ಕಡೆಯಲ್ಲಿ ಸಿಕ್ಕಂತಾಯಿತು. ಈಗ ಪ್ರತಿವಾರ ನಾನು ಸುಧಾ ಓದುತ್ತೇನೆ. ಹಾಗೆಯೇ ಪತ್ರಗಳನ್ನು ಬರೆಯಲು ಶುರುಮಾಡಿದ್ದೇನೆ. ಈ ಹೊಸ ಹವ್ಯಾಸ ನನಗೆ ಮುಷಿಕೊಡುತ್ತಿದೆ.

—ಸುಶೀಲಾ ಎಸ್. ಪಾಟೀಲ, ಸಂಕೇಶ್ವರ

ರಾಮನ್ ನೆನಪು

ಇದು ಸುಮಾರು 50 ವರ್ಷಗಳ ಹಿಂದೆ, ನಾನಾಗ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದೆ. ಕಾಲೇಜಿನ ಹಿಂಭಾಗದಲ್ಲಿಯೇ ಇದ್ದ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಹೋಗುತ್ತಿದ್ದೆ. ಆ ಗ್ರಂಥಾಲಯಕ್ಕೆ ಪ್ರತಿದಿನವೂ ತಪ್ಪದೆ ಒಬ್ಬರು ಬರುತ್ತಿದ್ದರು. ಫುಲ್ ಕಾಟನ್ ಸೂಟ್, ಬಿಳಿ ಬಟ್ಟೆಯ ಸರಳ ಪೇಟವನ್ನು ಧರಿಸಿಕೊಂಡಿರುತ್ತಿದ್ದ ಅವರು ಗ್ರಂಥಾಲಯದಲ್ಲಿದ್ದ ಕೂಡಲೆಯಿಂದ ಓಡಾಡುತ್ತಿದ್ದರು; ತುಂಬಾ ಅವಸರದಲ್ಲಿರುತ್ತಿದ್ದರು. ತಮಗೆ ಎದುರಾದ ವ್ಯಕ್ತಿಗಳನ್ನೂ ತಳ್ಳಿಕೊಂಡೇ ಹೋಗುತ್ತಿದ್ದರು.

ಒಂದು ಸಲ ಗ್ರಂಥಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ವೇದಿಕೆಯ ಮೇಲೆ ಅವರು ಕೂತಿದ್ದರು. ಪಕ್ಕದಲ್ಲಿದ್ದವರಿಗೆ 'ಅವರಾರು?' ಎಂದು ಕೇಳಿದೆ. ಅವರು ಆಶ್ಚರ್ಯದಿಂದ ನನ್ನತ್ತ ನೋಡಿ, 'ಅವರು ನಿಮಗೆ ಗೊತ್ತಿಲ್ಲವೇ? ಅವರೇ ಸುಪ್ರಸಿದ್ಧ ವಿಜ್ಞಾನಿ ಸಿ.ವಿ. ರಾಮನ್' ಎಂದರು. ನೇಮಿಚಂದ್ರ ಅವರು ಮಾ. 4ರ ಸಂಚಿಕೆಯಲ್ಲಿ ಬರೆದಿರುವ 'ವಿಜ್ಞಾನ ದಿನ ಮತ್ತು ರಾಮನ್ ಪರಿಣಾಮ' ಲೇಖನ ಓದಿ, ಈ ಮೇಲಿನ ಸಂಗತಿ ಜ್ಞಾಪಕಕ್ಕೆ ಬಂತು. ಅಂದು ನೋಡಿದ ರಾಮನ್ ನೆನಪು ಇಂದಿಗೂ ಮನಸ್ಸಲ್ಲಿ ಗಟ್ಟಿಯಾಗಿ ಉಳಿದಿದೆ.

—ಎಸ್. ಚನ್ನಪ್ಪ, ಮೈಸೂರು



ಆದರೆ ಎಲ್ಲರೂ ಹಾಗೇ ಇರುವುದಿಲ್ಲ. ಅಂತೆಯೇ ಎಲ್ಲಾ ಹೆಂಗಸರೂ ಗರತಿ ಗೌರವ್ಯ, ಸತಿ ಸಾವಿತ್ರಿಯರಾಗಿರುವುದಿಲ್ಲ. ಗಯ್ಯಾಳಿಯರು, ಹಿಡಿಂಬಿ, ತಾಟಕಿ, ಶೂರ್ಪನಖಿಯರೂ ಇರುತ್ತಾರೆ. ನಮ್ಮಂಥ ಗಂಡಸರ ಕಥೆ ಗೋವಿಂದನಿಗೆ ಪ್ರೀತಿ. ಎಷ್ಟು ಪ್ರಯತ್ನಿಸಿದರೂ ಹೆಣ್ಣಿನ ಮನಸ್ಸನ್ನು ಅರಿಯಲಾಗದೇ ಇಂಗು ತಿಂದ ಮಂಗನಂತಾಗಿದೆ ಜೀವನ.

—ವಿಜಯ್ ಮಂಜುನಾಥ

ರಂಗೋಲಿ

ಮಾ. 11ರ ಸಂಚಿಕೆಯಲ್ಲಿ ಭಾರತಿ ಹೆಗಡೆ ಬರೆದಿರುವ 'ಮುಗಿಯದ ಚುಕ್ಕೆ; ಕೊನೆಯಿರದ ಸಾಲು' ಲೇಖನ ಚೆನ್ನಾಗಿತ್ತು. ಹಿಂದೆ ಬಾಯಿರಿ ಅವರ ರಂಗೋಲಿಗಳನ್ನು ಮಾಸಪತ್ರಿಕೆಯಲ್ಲಿ ನೋಡುತ್ತಿದ್ದ ನಮಗೆ ಅವರ ಶಿಷ್ಯ ಭಾರತಿ ಅವರ ರಂಗೋಲಿಗಳ ಬಗೆಗಿನ ಬರಹ ಮತ್ತು ಚಿತ್ರಗಳು ಮೆಚ್ಚುಗೆಯಾದವು.

—ರಾಮಸ್ವಾಮಿ

ಮಹಿಳೆಯರ ದೈಹಿಕ ಕ್ಷಮತೆ

ಮಾ. 4ರ ಸಂಚಿಕೆಯಲ್ಲಿ ಉಮಾ ಅನಂತ್ ಬರೆದಿರುವ 'ಮಹಿಳೆಯರ ದೈಹಿಕ ಕ್ಷಮತೆ'ಯ ಕುರಿತ ಲೇಖನ ಓದಿದೆ. ಹೊರಗೆ ಹಾಗೂ ಮನೆಯನ್ನು ಯಶಸ್ವಿಯಾಗಿ ನಡೆಸುವ ಮಹಿಳೆ ಹೇಗೆ ತನ್ನ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು. ಮಹಿಳೆ ಸ್ವಲ್ಪ ಸ್ವಾರ್ಥಿಯಾದರೂ ಪರವಾಗಿಲ್ಲ, ತನ್ನ ಆರೋಗ್ಯಕ್ಕೂ ಮತ್ತು ಮಾನಸಿಕ ನೆಮ್ಮದಿಗೂ ಸಮಯ ಮೀಸಲಿಡಬೇಕು.

—ವಿಜಯಾ ಪ್ರಸಾದ್

ಆಯ್ಕೆ ಎಂಬ ಮತ್ತು

ಸ್ವಯಂಪ್ರಭಾ ಅವರು 'ಪಾಲನೆ ಪೋಷಣೆ' ಪುಟದಲ್ಲಿ ಬರೆದಿರುವ 'ಸಾಧ್ಯತೆಗಳ ಸಾಗರದಲ್ಲಿ ಆಯ್ಕೆ ಎಂಬ ಮತ್ತು' (ಮಾ. 11) ಲೇಖನ ಚೆನ್ನಾಗಿದೆ. ತಂದೆ ತಾಯಿಯರು ಹತ್ತನೇ ತರಗತಿ ತನಕ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬಹುದು, ನಂತರದ ನಿರ್ಧಾರ ಅವರಿಗೆ ಬಿಡುವುದು ಒಳ್ಳೆಯದು.

—ಬಾಣಾವರ ನಾಗರಾಜ, ಬೆಂಗಳೂರು



ಜುಗಲಬಂದಿಗೊಂದು ಆಶಯನುಡಿ

ಮಾ. 4ರ ಸಂಚಿಕೆಯಲ್ಲಿ ಬಂದ 'ಸಾಹಿತ್ಯ-ವಿಜ್ಞಾನ ಜುಗಲಬಂದಿ' ಲೇಖನ ಓದಿದೆ. ಸಾಹಿತ್ಯ ಎಂಬ ಭಾಷಿಕ ಕಲೆಯು ಪ್ರತಿಭೆಯ ಫಲವಾಗಿದ್ದು, ಇಂದಿನ ನಾಗರಿಕ ಜಗತ್ತಿನಲ್ಲಿ ವಿಜ್ಞಾನದ ಮಾನವೀಯ ಮಗ್ಗುಲಿನ ಜೊತೆಗಿದ್ದು ಜುಗಲಬಂದಿಯಾಗಿದೆ. ಇಲ್ಲಿ ಜಗಳ, ವೈಮನಸ್ಸು ಇಲ್ಲವೇ ಇಲ್ಲ. ಸಾಹಿತಿಗಳೆಲ್ಲ ಮನೋವಿಜ್ಞಾನ, ವರ್ತನಶಾಸ್ತ್ರ, ಪರಿಸರ ಜ್ಞಾನ, ದೈವಜ್ಞಾನ ಹೀಗೆ ಹಲವು ದಾರಿಗಳಲ್ಲಿ ಸತ್ಯಾನ್ವೇಷಣೆಯತ್ತ ಹೊರಟಿದ್ದಾರೆ. ಯಾರೂ ವಿಜ್ಞಾನದ ಉಪಕಾರಗಳಿಗೆ ಎದುರೇಟು ಕೊಟ್ಟಿಲ್ಲ. ಬದಲು ಪ್ರಭಾವಿತರಾಗಿ ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕುಶಲವಾಗಿ ಮಾತಾಡಬಲ್ಲರು. ಇಲ್ಲಿ ವ್ಯಕ್ತವಾದ ಲೇಖಕರ ಪ್ರತಿಕ್ರಿಯೆಗಳೂ ಜುಗಲಬಂದಿಯ ಭಾಗವೇ ಆಗಿವೆ. ಸ್ಮಾರಕರ ಚರ್ಚೆಗೆ ಆಶಯನುಡಿಯಂತೆ 'ಸುಧಾ' ಸಂಚಿಕೆಯ ಲೇಖನ ಮೂಡಿಬಂದಿದೆ.

—ಸರ್ವಜಿತ, ಹುಬ್ಬಳ್ಳಿ